



77ನೇ ಕಾನ್ಸ್‌
ಚಿಕ್ಕೋತ್ಸವದಲ್ಲಿ
'ಲಾ ಸಿನೆಫ್' ಪ್ರಶಸ್ತಿ
ಗಳಿಸಿದ, 'ಸೊಯ್‌ಕಾಂತಿ
ಹೂಗೇ ಮೊದಲು
ಗೊತ್ತಾಗಿದ್ದು' ಕಿರುಚಿತ್ತದ
ಮೂಲಕ ಕನ್ನಡದ ಜನಪದ
ಕಥೆಗೆ ವಿಶ್ವ ಮನ್ವಣಿ
ದೊರಕಿಸಿಕೊಟ್ಟವರು
ಚಿದಾನಂದ ಎನ್ ನಾಯಕ್
ಸೈತಾಸ್ವೋಪ್‌ನಿಂದ
ಕ್ರಾಮೀರಾದೆಡೆಗಿನ ತಮ್ಮ
ಚಲನೆಯ ಕಥನವನ್ನು
ಅವರು 'ಸುಧಾ' ಜೊತೆ
ಹಂಚಿಕೊಂಡಿದ್ದಾರೆ.

■ ಸುಮಲತಾ ಎನ್

ಸೊಯ್‌ಕಾಂತಿ ಅರ್ಜಿದ ಸದಯ

ಗ್ರಿಷ್ಮತೆಗೆ ಬರುವ ರೋಗಿಗಳ ನರಭಾಟ, ಸಾವ್ಯ—
ನೋವ್... ಗೆಧ್ಡು ಗುಣಮುಖಿರಾದವರಲ್ಲಿ
ಕಾಳಿವ ನಗು, ನಿಟ್ಟುಹಿರಿ, ಸಮಾಧಾನ...
ಇವೆಲ್ಲವೂ ವೆದ್ಯಾರಾದವರು ತಮ್ಮ ವೃತ್ತಿಬರುಕಿನಲ್ಲಿ
ಕಾಳಿವ ನಿತ್ಯನೋಟಗಳು. ಆದರೆ ಆ ನೋಟಗಳು
ಬರಿ ನೋಟಗಳಾಗಿರದೇ ಚಿದಾನಂದ ಅವರ
ಮನದಲ್ಲಿ ಅಳವಾದ ಚಿತ್ರಗಳನ್ನೇ ಅಳೆತ್ತಿದ್ದವು.

ಶಿವಮೌದ್ರಾದಲ್ಲಿ ಹುಟ್ಟಿ ಮೈಸೂರಿನಲ್ಲಿ ಬೆಳೆದ
ಚಿದಾನಂದ ಎನ್. ನಾಯಕ್ ಅವರು ಮೈಸೂರು
ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಂ
ವೆದ್ಯಾರಾದರು. ಆದರೆ ರೋಗಿಗಳಾಂದಿಗಿನ
ಒಡನಾಟದಲ್ಲಿ ದಕ್ಷಿಧ ಅನುಭವಗಳು, ಕಂಡ
ದೃಶ್ಯಗಳು ಅವರನ್ನು ವೆದ್ಯಾರ್ಥಿಯ ರಂಗದಾಕೆಗೂ
ಬೇರೇನನ್ನೇ ಅರಸುವಂತೆ ಮಾಡಿವೆ. ತಮ್ಮ
ಅನುಭವಗಳು ತಮಗೆ ಬೇರೇನನ್ನೇ ಹೇಳುತ್ತಿದೆ
ಎಂಬ ಭಾವ ಪ್ರತಿ ಹೆಚ್ಚಿಯಲ್ಲೂ ಇಂತಹವುದನ್ನು
ಕಂಡು ಸ್ವಂತಃ ಅವರೇ ಚಕ್ಕಿರಾಗಿದ್ದಿರೆ. ಆ

ಅಜ್ಞರಿಯಲ್ಲೇ ಕಲಾಲೋಕಕ್ಕೆ ನಡೆಯಬಂದಿದ್ದಾರೆ.
ವೆದ್ಯಾರ್ಥಿಯ ಕ್ಷೇತ್ರವೇ ತಾವು ಕಲಾರಂಗಕ್ಕೆ ಬರಲು
ಮುನ್ನಡಿಯಾದ ಬಗೆಯನ್ನು ಚಿದಾನಂದ್
ಅವರ ಹೀಗೆ ತರೆದಿದುತ್ತಾರೆ:
“ಮೆಡಿಕಲ್ ಮೊದಲ ವರ್ಷದಲ್ಲಿ ಮನುಷ್ಯನ
ದೇಹ-ಅಂಗ ರಚನೆ ತಿಳಿದುಕೊಳ್ಳಲು ‘ಡಿಸೆಕ್ನಾ’
ಮಾಡಬೇಕು. ಈ ಪ್ರತ್ಯೇಯ ಮಾನವನ
ದೇಹವನ್ನು ಅತಿ ಸೂಕ್ಷ್ಮವಾಗಿ, ವಿವರವಾಗಿ
ತಿಳಿಕೊಡುವಂಥಾದ್ದು. ಆದರೆ ಈ ದೇಹ ರಚನೆಗೂ
ಮಿರಿ ಮನುಷ್ಯನಿಗೆ ಭಾವನೆಗಳ ಲೋಕವೊಂದಿದೆ
ಎಂಬುದೇ ಸದಾ ನನಗೆ ಅಜ್ಞರಿಯಾಗಿ,
ಕುತ್ತಾಹಲಕಾರಿಯಾಗಿ ಕಾಣುತ್ತಿತ್ತು. ಭಾವನೆಗಳು
ದೇಹ ರಚನೆಯಪ್ಪೇ ಮನುಷ್ಯ ಜೀವನಕ್ಕೆ
ಮುಖ್ಯವಲ್ಲವೇ? ಎಂಬ ಪ್ರಶ್ನೆ ಮೂಡುತ್ತಿತ್ತು.
ಇದು ಕಲೆ ಹಾಗೂ ಸಾಹಿತ್ಯದೊಂದಿಗೆ ನಷ್ಟನ್ನು
ಒಳಗೊಳ್ಳಲು ಪ್ರೇರಿಸಿತು. ಕೊನೆಗೆ ನಷ್ಟನ್ನು ಇತ್ತ
ಕರೆದುಕೊಂಡು ಬಂತು...”

ಮನುಷ್ಯನ ಭಾವಲೋಕದ ಜಿಜ್ಞಾಸೆ,
ಮಾನವನ ಬದುಕಿನ ಏರಿಗಳನ್ನು ಹಾಗೂ
ಅಭಿವೃದ್ಧಿಗೊಳಿಸುವ ಮಾಡ್ಯಾವುದ
ಹುದುಕಾಟಕ್ಕೆ ಸೂಕ್ಷ್ಮವಾದ ‘ಸಿನಿಮಾ ರಂಗ’ವನ್ನು
ಅರಿಯಬೇಕು ಎಂಬ ಹುಮ್ಮಿಸ್ತಿನೊಂದಿಗೆ
‘ಫಿಲ್ಮ್ ಅಂಡ್ ಟೆಲಿವಿಷನ್’ ಇನ್ನೊಂದು ಚೊಂಡು
ಆಫ್ ಇಂಡಿಯಾ’ದಲ್ಲಿ ನಿರ್ದೇಶನದ ತರಬೇತಿ
ಪಡೆದುಕೊಂಡರು ಚಿದಾನಂದ್. ತರಬೇತಿಯ
ಕೊಳೆಯಲ್ಲಿ ಅವರು ರೂಪಿಸಿದ್ದೇ ಈಗ ವಿಶ್ವದ
ಗಮನಸೆಳಿದಿರುವ ‘Sunflowers were the
first ones to know’ ಕಿರುಚಿತ್ತ.

‘ತರಬೇತಿ ಸಮಯದಲ್ಲಿ ಕನ್ನಡದ್ದೇ ಕಥೆಯ
ಕಿರುಚಿತ್ತ ರೂಪಿಸಲು ಹೇಳಿದರು. ಆಗ
ಯೋಚನೆತ್ತಾ, ನನ್ನ ಬಾಲ್ಯದ ದಿನಗಳನ್ನೊಮ್ಮೆ
ಮೆಲುಕು ಹಾಕಿದೆ. ಬಾಲ್ಯದಿಂದ ನಮ್ಮೊಂದಿಗೆ
ಬೆಳೆದು ಬಂದ ಜನಪದ ಕಥಗಳು ನೆನಪಾದವು. ಆ
ಕಥಗಳಲ್ಲೇ ಒಂದನ್ನು ಏಕೆ ಕಿರುಚಿತ್ತ ಮಾಡಬಾರದು